

**“ಮಧುರ ಮಕ್ಕಳೇ - ನಿಮ್ಮದು ಸದಾ ಪವಿತ್ರರಾಗುವುದಕ್ಕಾಗಿ ಆತ್ಮಿಕ
ಯೋಗವಾಗಿದೆ ಏಕೆಂದರೆ ನೀವು ಪವಿತ್ರತೆಯ ಸಾಗರನೊಂದಿಗೆ ಯೋಗವನ್ನಿಡುತ್ತೀರಿ,
ಪವಿತ್ರ ಪ್ರಪಂಚದ ಸ್ಥಾಪನೆ ಮಾಡುತ್ತೀರಿ”**

ಪ್ರಶ್ನೆ : ನಿಶ್ಚಯಬುದ್ಧಿ ಮಕ್ಕಳಿಗೆ ಮೊಟ್ಟಮೊದಲು ಯಾವ ನಿಶ್ಚಯವು ಪಕ್ಕಾ ಇರಬೇಕು? ಆ ನಿಶ್ಚಯದ ಚಿಹ್ನೆಗಳೇನಾಗಿರುವುದು?

ಉತ್ತರ : ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ತಂದೆಯಿಂದ ನಮಗೆ ದೈವೀ ಸ್ವರಾಜ್ಯವು ಸಿಗುತ್ತದೆಯೆಂದು ಮೊಟ್ಟಮೊದಲು ಪಕ್ಕಾ ನಿಶ್ಚಯವಿರಬೇಕು. ನಿಶ್ಚಯವಿದ್ದರೆ ತಕ್ಷಣ ಬುದ್ಧಿಯೆಲ್ಲ ಬರುವುದು - ನಾವು ಯಾವ ಭಕ್ತಿಯನ್ನು ಮಾಡಿದೆವು, ಅದು ಈಗ ಪೂರ್ಣವಾಯಿತು. ಈಗ ಸ್ವಯಂ ಭಗವಂತನೇ ಸಿಕ್ಕಿದ್ದಾರೆ. ನಿಶ್ಚಯಬುದ್ಧಿ ಮಕ್ಕಳೇ ವಾರಸುಧಾರರಾಗುತ್ತಾರೆ.

ಗೀತೆ: ಓ ದೂರದ ಯಾತ್ರಿಕನೆ.....

ಓಂಶಾಂತಿ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಎಲ್ಲರೂ ದೂರದ ಯಾತ್ರಿಕ ರಾಗಿದ್ದಾರೆ, ಎಲ್ಲಾ ಆತ್ಮರು ಅತಿದೂರವಿರುವ ಪರಮಧಾಮದ ನಿವಾಸಿಗಳಾಗಿದ್ದಾರೆ. ಇದೂ ಸಹ ಶಾಸ್ತ್ರಗಳಲ್ಲಿದೆ. ಆತ್ಮವು ದೂರದಲ್ಲಿರುತ್ತದೆ, ಎಲ್ಲ ಸೂರ್ಯ, ಚಂದ್ರರ ಬೆಳಕಿರುವುದಿಲ್ಲ. ಮೂಲವತನ ಮತ್ತು ಸೂಕ್ಷ್ಮವತನದಲ್ಲಿ ಯಾವುದೇ ನಾಟಕವಿಲ್ಲ. ನಾಟಕವು ಈ ಸ್ಥೂಲ ವತನದ್ದಾಗಿದೆ, ಅದನ್ನೇ ಮನುಷ್ಯಸೃಷ್ಟಿಯೆಂದು ಹೇಳಲಾಗುತ್ತದೆ. ಮೂಲವತನ ಮತ್ತು ಸೂಕ್ಷ್ಮವತನದಲ್ಲಿ ಯಾವುದೇ 84 ಜನ್ಮಗಳ ಚಕ್ರವಿರುವುದಿಲ್ಲ. ಚಕ್ರವು ಮನುಷ್ಯಸೃಷ್ಟಿಯೆಲ್ಲಯೇ ತೋರಿಸಲಾಗುತ್ತದೆ. ಮನುಷ್ಯಸೃಷ್ಟಿಯು ಏನಾಗಿದೆ, ಮನುಷ್ಯರು ಯಾವುದರಿಂದ ರಚಿಸಲ್ಪಟ್ಟಿದ್ದಾರೆ? ಮನುಷ್ಯರಲ್ಲಿ ಮೊದಲನೆಯದು ಆತ್ಮವಾಗಿದೆ, ಎರಡನೆಯದು ಶರೀರವಾಗಿದೆ. ಪಂಚತತ್ವಗಳ ಗೊಂಬೆಯು ತಯಾರಾಗುತ್ತದೆ, ಅದರಲ್ಲಿ ಆತ್ಮವು ಪ್ರವೇಶವಾಗಿ ಪಾತ್ರವನ್ನಭಿನಯಿಸುತ್ತದೆ. ಅಂದಾಗ ದೂರದ ವಾಸಿಗಳಂತೂ ಎಲ್ಲರೂ ಆಗಿದ್ದಾರೆ ಆದರೆ ನೀವು ನಿಶ್ಚಯ ಮಾಡುತ್ತೀರಿ ಮನುಷ್ಯರಲ್ಲಿ ನಿಶ್ಚಯವಿಲ್ಲ. ತಂದೆಯು ತಿಳಿಸಿದ್ದಾರೆ - ನೀವು ನನ್ನನ್ನು ದೂರದೇಶದ ನಿವಾಸಿಯೆಂದು ಹೇಳುತ್ತೀರಿ ಆದರೆ ನೀವೆಲ್ಲಾ ಆತ್ಮಗಳ ನಿವಾಸಸ್ಥಾನವು ಒಂದೇ ಆಗಿದೆ. ಆ ನಾಟಕದಲ್ಲಿ ಯಾರು ಪಾತ್ರವನ್ನಭಿನಯಿಸುತ್ತಾರೆ, ಅದರಲ್ಲಂತೂ ಪ್ರತಿಯೊಬ್ಬರದೂ ಬೇರೆ-ಬೇರೆ ಮನೆಯಿರುತ್ತದೆ. ಅಲ್ಲಿಂದ ಬಂದು ಪಾತ್ರವನ್ನಭಿನಯಿಸುತ್ತಾರೆ. ಆದರೆ ಇಲ್ಲಿ ನೀವು ಮಕ್ಕಳು ತಿಳಿದು ಕೊಂಡಿದ್ದೀರಿ - ನಾವೆಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ಒಂದೇ ಮನೆ ಪರಮಧಾಮದ ನಿವಾಸಿಗಳಾಗಿದ್ದೇವೆ, ಅದು ಬ್ರಹ್ಮ ತತ್ವ ಇದು ಆಕಾಶತತ್ವವಾಗಿದೆ. ಇಲ್ಲಿ ಪಾತ್ರವನ್ನಭಿನಯಿಸುತ್ತಾರೆ, ರಾತ್ರಿ-ಹಗಲಾಗುತ್ತದೆಯೆಲ್ಲವೆ ಆದ್ದರಿಂದ ಸೂರ್ಯ-ಚಂದ್ರರೂ ಇದ್ದಾರೆ. ಮೂಲವತನದಲ್ಲಂತೂ ಹಗಲು ರಾತ್ರಿಯಾಗುವುದಿಲ್ಲ. ಈ ಸೂರ್ಯ-ಚಂದ್ರರು ಯಾವುದೇ ದೇವತೆಗಳಲ್ಲ. ಇವರಂತೂ ಈ ರಂಗಮಂಟಪಕ್ಕೆ ಬೆಳಕನ್ನು ನೀಡುವ ದೀಪಗಳಾಗಿದ್ದಾರೆ. ಸೂರ್ಯನು ದಿನದಲ್ಲಿ ಬೆಳಕು ಕೊಡುತ್ತಾನೆ. ರಾತ್ರಿಯಲ್ಲಿ ಚಂದ್ರನ ಬೆಳಕಿರುತ್ತದೆ. ಈಗ ಎಲ್ಲಾ ಮನುಷ್ಯರು ಮುಕ್ತಿಧಾಮಕ್ಕೆ ಹೋಗಲು ಬಯಸುತ್ತಾರೆ ಏಕೆಂದರೆ ಗೊತ್ತಿದೆ, ಭಗವಂತನು ಮೇಲಿದ್ದಾರೆ. ಭಗವಂತನನ್ನೇ ಹೇ ಪರಮಪಿತ ಪರಮಾತ್ಮ ಎಂದು ನೆನಪು ಮಾಡುತ್ತಾರೆ. ಆಗ ಬುದ್ಧಿಯು ಮೇಲೆ ಹೋಗುತ್ತದೆ. ಆತ್ಮವು ಅರಿತುಕೊಳ್ಳುತ್ತದೆ. ಆದರೆ ಅಜ್ಞಾನವು ವ್ಯಾಪಿಸಿದೆ. ಇದೂ ಸಹ ಗೊತ್ತಿದೆ-ನಾವು ಇಲ್ಲಿನ ನಿವಾಸಿಗಳಲ್ಲ. ನಮ್ಮ ತಂದೆಯು ಅವರಾಗಿದ್ದಾರೆ. ಓಗಾಡ್‌ಫಾದರ್ ಎಂದು ಬಾಯಿಂದಲೂ ಹೇಳುತ್ತಾರೆ ಆದರೂ ಸಹ ಮತ್ತೆ ಎಲ್ಲರೂ ತಂದೆಯಾಗಿದ್ದಾರೆ, ಪರಮಾತ್ಮನು ಸರ್ವವ್ಯಾಪಿ

ಯಾಗಿದ್ದಾರೆಂದು ಹೇಳಬಹುದು. ಆದರೆ ಮಕ್ಕಳಿಗೆ ತಿಳಿಸಲಾಗಿದೆ - ಎಲ್ಲರೂ ತಂದೆಯರಲ್ಲ. ಎಲ್ಲಾ ಆತ್ಮರು ಪರಸ್ಪರ ಸಹೋದರರಾಗಿದ್ದಾರೆ. ಇದನ್ನರಿತುಕೊಳ್ಳದೇ ಇರುವ ಕಾರಣ ಪರಸ್ಪರ ಜಗಳವಾಡುತ್ತಿರುತ್ತಾರೆ. ನೀವಾತ್ಮರು ಸಹೋದರರಾಗಿದ್ದೀರಿ, ಒಬ್ಬ ತಂದೆಯ ಸಂತಾನರಾಗಿದ್ದೀರಿ. ನಿಶ್ಚಯಬುದ್ಧಿಯೂ ಸಹ ನಂಬರ್‌ವಾರ್ ಇದೆ. ಲೌಕಿಕ ಸಂಬಂಧದಲ್ಲಿ ತಂದೆಯಿಂದ ಆಸ್ತಿಯನ್ನು ಪಡೆಯಬೇಕೆಂಬ ನಿಶ್ಚಯವು ಅವಶ್ಯವಾಗಿರುತ್ತದೆ. ಆದರೆ ಇಲ್ಲಿ ಮಾಯೆಯು ಘಳಿಗೆ-ಘಳಿಗೆಯೂ ತಂದೆಯಿಂದ ಮುಖವನ್ನು ತಿರುಗಿಸಿಬಿಡುತ್ತದೆ. ಸರ್ವ ಶಕ್ತಿವಂತ ತಂದೆಯ ಮಕ್ಕಳಾಗುತ್ತೀರೆಂದರೆ ಮಾಯೆಯೂ ಸಹ ಸರ್ವಶಕ್ತಿವಂತನಾಗಿ ಹೋರಾಡುತ್ತದೆ. ಪಂಚವಿಕಾರಗಳ ಮೇಲೆ ಜಯಗಳಿಸುವ ಯುದ್ಧವಾಗಿದೆ. ಯುದ್ಧವಂತೂ ಪ್ರಸಿದ್ಧವಾಗಿದೆ. ಬಾಕಿ ಶಾಸ್ತ್ರಗಳಲ್ಲಿ ಯಾದವ, ಕೌರವ, ಪಾಂಡವರನ್ನು ತೋರಿಸಿದ್ದಾರೆ, ಆ ಮಾತೇನೂ ಇಲ್ಲ. ಇದು ರಾವಣನ ಜೊತೆ ಬಹಳ ದೊಡ್ಡ ಯುದ್ಧವಾಗಿದೆ. ತಂದೆಯ ನೆನಪಿನಲ್ಲಿದ್ದು ನಾವು ಸಂಪೂರ್ಣರಾಗಲಿ, ಆತ್ಮವು ಪವಿತ್ರವಾಗಲಿ ಎಂದು ನಾವು ಬಯಸುತ್ತೇವೆ. ಯೋಗದ ವಿನಃ ಪವಿತ್ರವಾಗಲು ಬೇರೆ ದಾರಿಯಿಲ್ಲ. ಮತ್ಯಾವುದೆಲ್ಲಾ ಯೋಗಗಳನ್ನು ಕಲಿಯುತ್ತಾರೆಯೋ ಅದ್ಯಾವುದೇ ಪವಿತ್ರತೆಗಾಗಿ ಅಲ್ಲ. ಅವೆಲ್ಲವೂ ಸ್ಥೂಲಯೋಗಗಳಾಗಿವೆ, ಅಲ್ಪಕಾಲಕ್ಕಾಗಿ ಆಗಿದೆ ಮತ್ತು ಸದಾ ಪವಿತ್ರರಾಗಲು ಇದು ಆತ್ಮಿಕ ಯೋಗವಾಗಿದೆ. ಪವಿತ್ರತಾ ಸಾಗರನ ಜೊತೆ ಬುದ್ಧಿಯೋಗವನ್ನಡುವುದರಿಂದ ಪವಿತ್ರರಾಗುತ್ತೇವೆ. ಈ ಯೋಗಾಗ್ನಿಯಿಂದ ಹ್ಮು ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ ಎಂದು ತಂದೆಯು ತಿಳಿಸುತ್ತಾರೆ. ಇದು ಪತಿತ ಪ್ರಪಂಚವಾಗಿದೆ ಎಂದು ಬುದ್ಧಿಯೂ ಸಹ ಹೇಳುತ್ತದೆ. ಇದು ಸತ್ಯಯುಗವೋ ಅಥವಾ ಕಲಿಯುಗವೋ ಎಂದು ಯಾರನ್ನಾದರೂ ಕೇಳಿ. ಇದಕ್ಕೆ ಸತ್ಯಯುಗವೆಂದು ಯಾರೂ ಹೇಳುವುದಿಲ್ಲ, ಸತ್ಯಯುಗವಂತೂ ಹೊಸಪ್ರಪಂಚವಾಗಿತ್ತು. ಅದಕ್ಕೆ ಸ್ವರ್ಣಮಯುಗ, ಇದಕ್ಕೆ ಕಂಠದ ಯುಗವೆಂದು ಹೇಳಲಾಗುತ್ತದೆ. ಹಳೆಯ ಪ್ರಪಂಚಕ್ಕೆ ಕಲಿಯುಗ ಮತ್ತು ಹೊಸಪ್ರಪಂಚಕ್ಕೆ ಸತ್ಯಯುಗವೆಂದು ಹೇಳಲಾಗುತ್ತದೆ. ಇದು ಈಗ ಸತ್ಯಯುಗವೂ ಆಗಿದೆ, ಕಲಿಯುಗವೂ ಆಗಿದೆಯೆಂದು ಹೇಳಲು ಸಾಧ್ಯವಿಲ್ಲ. ನರಕವಾಸಿಗಳು ಅಂದರೆ ನರಕವಾಸಿಗಳೇ ಆಗಿದ್ದಾರೆ. ಹಳೆಯ ಪ್ರಪಂಚಕ್ಕೆ ಪತಿತ, ಹೊಸಪ್ರಪಂಚಕ್ಕೆ ಪಾವನಪ್ರಪಂಚವೆಂದು ಹೇಳುತ್ತಾರೆ. ಮನುಷ್ಯರಿಗಾಗಿಯೇ ತಿಳಿಸಲಾಗುತ್ತದೆ - ಪತಿತ-ಪಾವನ ಬನ್ನಿ ಎಂದು ಪ್ರಾಣಿಗಳಂತೂ ಹೇಳುವುದಿಲ್ಲ. ಯಾರನ್ನಾದರೂ ಕೇಳಿ, ಇದು ನರಕವಾಗಿದೆ ಎಂದು ಹೇಳುತ್ತಾರೆ. ಭಾರತವೇ ಹೊಸಪ್ರಪಂಚ ಸ್ವರ್ಗವಾಗಿತ್ತು, ಭಾರತವೇ ಹಳೆಯ ಪ್ರಪಂಚ ನರಕವಾಗಿದೆ. ಭಾರತದ ಮೇಲೆ ಒತ್ತುಕೊಟ್ಟು ಹೇಳುತ್ತಾ ಇರಿ. ಬೇರೆಯವರು ಮಧ್ಯದಲ್ಲಿ ಬರುತ್ತಾರೆ, ಅವರೊಂದಿಗೆ ನಮ್ಮ ಸಂಬಂಧವಿಲ್ಲ. ನಮ್ಮ ಧರ್ಮವೇ ಬೇರೆಯಾಗಿದೆ, ಯಾವುದು ಈಗ ಪ್ರಾಯಶೋಪವಾಗಿದೆ.

ಈಗ ನೀವು ನಿಶ್ಚಯಬುದ್ಧಿಯವರಾಗಿದ್ದೀರಿ. ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ತಂದೆಯಿಂದ ನಮಗೆ ಸ್ವರಾಜ್ಯವು ಸಿಗುತ್ತದೆ ಎಂದು ನಿಮಗೆ ಗೊತ್ತಿದೆ. ಮೊದಲು ಪಕ್ಕಾ ನಿಶ್ಚಯವಿರಬೇಕು. ಜ್ಞಾನವಂತೂ ಕೇಳುತ್ತಾರೆ, ಇದಂತೂ ಸರಿಯಾಗಿದೆ ಆದರೆ ಪ್ರಜೆಗಳಾಗಿ ಬಿಡುತ್ತಾರೆ. ಬಾಕಿ ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ ಎಂಬುದು ನಿಶ್ಚಯವಾಗಿಬಿಡಬೇಕು, ನಾವು ಭಗವಂತನೊಂದಿಗೆ ಮಿಲನ ಮಾಡಲು ಭಕ್ತಿಯನ್ನು ಮಾಡಿದ್ದೇವೆ, ಈಗ ಭಕ್ತಿಯು ಪೂರ್ಣವಾಗುತ್ತದೆ ಎಂಬುದನ್ನು ತಿಳಿಯಬೇಕು. ಈಗ ಸ್ವಯಂ ಭಗವಂತನೇ ಬಂದು ಸಿಕ್ಕಿದ್ದಾರೆ, ಅವರಿಂದ ಸೂರ್ಯವಂಶಿ ಸ್ವರಾಜ್ಯ ಪದವಿಯು ಸಿಗುತ್ತದೆ. ನಾವು ಎಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೇವೆ. ಹೇಗೆ ಸಾಹುಕಾರರು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ಅವರಂತೂ ಒಂದು ಮಗುವನ್ನು ದತ್ತು ಮಾಡಿಕೊಳ್ಳುತ್ತಾರೆ ಆದರೆ ಇಲ್ಲಂತೂ ಬೇಹದ್ದಿನ ತಂದೆಗೆ ಅನೇಕ ಮಕ್ಕಳು ಬೇಕು. ತಂದೆಯು ತಿಳಿಸುತ್ತಾರೆ - ಯಾರು ನನ್ನ ಮಕ್ಕಳಾಗುತ್ತಾರೆ.

ರಿಯೋ ಅವರಿಗೆ ಸ್ವರ್ಗದ ಆಸ್ತಿಯು ಸಿಗುವುದು. ಯಾರು ನನ್ನವರಾಗುವುದಿಲ್ಲವೋ ಅವರು ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಶ್ರೀಮತದಂತೆ ನಡೆಯುವುದಿಲ್ಲ. ಯಾರಿಗೆ ನಿಶ್ಚಯವಾಗಿ ಬಿಡುತ್ತದೆಯೋ ಅವರು ಬಾಬಾ, ತಾವು ಪುನಃ ಬಂದಿದ್ದೀರೆಂದರೆ ನಾವು ತಮ್ಮ ಕೈಯನ್ನೆಂದೂ ಬಿಡುವುದಿಲ್ಲವೆಂದು ಹೇಳುತ್ತಾರೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಮಕ್ಕಳು ಮತ್ತೆ ಅನ್ಯರಿಗೆ ತಿಳಿಸುತ್ತಾರೆ - ನಾವು ಪಾರಲೌಕಿಕ ತಂದೆಯ ಮಕ್ಕಳಾಗಿದ್ದೇವೆ. ಅವರ ಶ್ರೀಮತದಂತೆ ನಾವು ನಡೆಯುತ್ತೇವೆ. ನಮಗೆ ಪರಮಪಿತ ಪರಮಾತ್ಮನೇ ಓದಿಸುತ್ತಾರೆ. ಇಷ್ಟು ಮಂದಿ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆಂದರೆ ಅವಶ್ಯವಾಗಿ ನಿಶ್ಚಯವಿದೆ ಅಂದಮೇಲೆ ನಾವೂ ಸಹ ಏಕೆ ಬ.ಕೆ. ಆಗಬಾರದು! ಬರೆದು ಕಳುಹಿಸಿ-ನಾವು ತಮ್ಮವರಾಗಿದ್ದೇವೆ. ಮತ್ತೆ ತಂದೆಯೂ ಸಹ ಹೇಳುತ್ತಾರೆ -ನಾನು ದೂರವೇನೂ ಇಲ್ಲ. ನಾನು ಇಲ್ಲಿಯೇ ಕುಳಿತಿದ್ದೇನೆ,ಹಾಜರಾಗಿದ್ದೇನೆ. ತಂದೆಯು ಇಲ್ಲಿ ಪ್ರತ್ಯಕ್ಷದಲ್ಲಿ ಕುಳಿತಿದ್ದಾರೆ. ಹೇಗೆ ರಾಷ್ಟ್ರಪತಿಗೆ ಹೇಳುತ್ತಾರೆ ಸೃಷ್ಟಿಯಲ್ಲಿ ಇದ್ದಾರೆ, ಅದರ ಅರ್ಥ ಇದಲ್ಲ! ಅವರು ಸರ್ವವ್ಯಾಪಿಯಾಗಿದ್ದಾರೆ ಎಂದು. ಹಾಗೆಯೇ ಪರಮಪಿತ ಪರಮಾತ್ಮ ಯಾರಿಗೆ ಸುಖಕರ್ತ-ದುಃಖಕರ್ತ ಎಂದು ಹೇಳುತ್ತಾರೆಯೋ ಅವರೂ ಸಹ ಸರ್ವವ್ಯಾಪಿಯಾಗಲು ಸಾಧ್ಯವಿಲ್ಲ. ಅವರು ಇಲ್ಲಿ ಹಾಜರಾಗಿದ್ದರೆ ಮನುಷ್ಯರು ಇಷ್ಟೊಂದು ದುಃಖಿಯಾಗಲು ಹೇಗೆ ಸಾಧ್ಯ? ಯಾವಾಗ ತಂದೆಯು ಗೈರುಹಾಜರಿಯಾಗಿರುವಾಗಲೇ ಅಂದರೆ ಸ್ವರ್ಗದಲ್ಲಿಯೂ ಸಹ ಯಾರೂ ದುಃಖಿಯಾಗಿರುವುದಿಲ್ಲ.

ತಂದೆಯು ಮಕ್ಕಳಿಗಾಗಿ ಗೂಡನ್ನು ತಯಾರಿಸಿದ್ದಾರೆ. ಹೇಗೆ ಪಕ್ಷಿಗಳು ಮರಿಗಳಿಗಾಗಿ ಗೂಡನ್ನು ಕಟ್ಟುತ್ತವೆ ಅಂದಾಗ ತಂದೆಯೂ ಸಹ ನಿಮಗಾಗಿ ನಿಮ್ಮ ಮೂಲಕವೇ ಗೂಡನ್ನು ತಯಾರು ಮಾಡುತ್ತಾರೆ. ನೀವಿರುವುದಕ್ಕಾಗಿ ಸ್ವರ್ಗವೆಂಬ ಗೂಡು ತಯಾರಾಗುತ್ತಿದೆ. ತಂದೆಯು ತಿಳಿಸುತ್ತಾರೆ-ನೀವು ನನ್ನ ಮತದಂತೆ ನಡೆದರೆ ಸ್ವರ್ಗದಲ್ಲಿ ರಾಜ್ಯಭಾರ ಮಾಡುತ್ತೀರಿ. ಒಂದುವೇಳೆ ಪೂರ್ಣ ನಿಶ್ಚಯವಿದ್ದರೆ ಒಮ್ಮೆಲೆ ಹಿಡಿದುಕೊಂಡುಬಿಡುತ್ತಾರೆ ಹಾಗೆಂದು ಹೇಳಿ ಇಲ್ಲಿಯೇ ಕುಳಿತುಬಿಡುವುದಿಲ್ಲ. ಗೃಹಸ್ಥವನ್ನು ಬಿಟ್ಟುಬಿಡುವುದಿಲ್ಲ. ಸನ್ಯಾಸಿಗಳು ಗೃಹಸ್ಥವನ್ನು ಬಿಡುತ್ತಾರೆ. ಗುರುಗಳನ್ನು ಭಗವಂತನೆಂದು ತಿಳಿಯುತ್ತಾರೆ. ಅವರೇನು ಜೀವಿಸಿದ್ದಂತೆಯೇ ಸಾಯುವುದಿಲ್ಲ ಆದರೆ ನೀವು ಜೀವಿಸಿದ್ದಂತೆಯೇ ಸತ್ತು, ಸತ್ಯಯುಗದಲ್ಲಿ ಬದುಕಬೇಕಾಗಿದೆ. ನೀವು ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತೀರಿ. ಯಾವಾಗ ಬೇಹದ್ದಿನ ತಂದೆಯು ಓದಿಸುತ್ತಾರೆ. 21 ಜನ್ಮಗಳಿಗಾಗಿ ಆಸ್ತಿಯನ್ನು ಕೊಡುತ್ತಾರೆಂದು ನಿಶ್ಚಯವಾಯಿತೆಂದರೆ ಅವರ ಶ್ರೀಮತದಂತೆ ನಡೆಯಬೇಕು. ಮಕ್ಕಳಾಗುವುದರಿಂದ ತಂದೆಯು ಸಲಹೆ ನೀಡುತ್ತಾರೆ. ಮೊದಲು 7 ದಿನಗಳ ಕಾಲಭಟ್ಟಿಯಲ್ಲಿ ಕುಳಿತುಕೊಳ್ಳಿ. ನಿಮಗೆ ಪ್ರತಿನಿತ್ಯ ಜ್ಞಾನವು ಸಿಗುತ್ತಿರುತ್ತದೆ. ಆದರೆ ಎಲ್ಲರೂ ಒಂದೇ ರೀತಿಯಾಗಿ ತಿಳಿದುಕೊಳ್ಳುವುದಿಲ್ಲ. ಪ್ರತಿಯೊಬ್ಬರೂ ತನ್ನ ಪುರುಷಾರ್ಥ ಮತ್ತು ಅದೃಷ್ಟದನು ಸಾರವೇ ಪಡೆಯುತ್ತಾರೆ. ಪುರುಷಾರ್ಥ ಮತ್ತು ಅದೃಷ್ಟದ ಮೇಲೆಯೇ ಇರುತ್ತದೆ. ಇವರ ಅದೃಷ್ಟವೇನು? ಏನು ಪದವಿಯನ್ನು ಪಡೆಯುತ್ತಾರೆ?ಎಂದು ಗೊತ್ತಾಗಿಬಿಡುತ್ತದೆ. ತಂದೆಯ ಮಕ್ಕಳಾಗಿ ಮತ್ತೆ ಗೃಹಸ್ಥವ್ಯವಹಾರದಲ್ಲಿಯೂ ಇರಬೇಕು.ಒಳ್ಳೆಯದು-ಗೃಹಸ್ಥ ವ್ಯವಹಾರ ಇಲ್ಲದಿದ್ದರೆ ಹೋಗಿ ಕುರುಡರಿಗೆ ಊರುಗೋಲಾಗಿ. ಸತ್ಯನಾರಾಯಣನಕಥೆಯನ್ನು ತಿಳಿಸಲು ಅವಶ್ಯವಾಗಿ ಹೋಗಬೇಕಾಗಿದೆ. ಈಗ ನೋಡಿ. ಪ್ರೇಮ ಮಗುವು ಸೇವೆಗಾಗಿ ಹೋಗಿದ್ದಾರೆ. ಯಾರು ನಿಮಂತ್ರಣವನ್ನು ಕೊಟ್ಟರೋ ಅವರು ಅನೇಕರೊಂದಿಗೆ ಭೇಟಿ ಮಾಡಿಸಿದರು, ಪ್ರಭಾವಿತರಾದರು. ಆದರೆ ತಂದೆಯು ಹೇಳುತ್ತಾರೆ - ಇವರಿಗೆ ಬೇಹದ್ದಿನ ತಂದೆಯು ಓದಿಸುತ್ತಾರೆ, ಅವರಿಂದ 21 ಜನ್ಮಗಳ ಆಸ್ತಿಯು ಸಿಗುತ್ತದೆ ಎನ್ನುವ ನಿಶ್ಚಯಬುದ್ಧಿಯವರು ಒಬ್ಬರೂ ಇಲ್ಲ, ಪ್ರಭಾವಿತರಾಗುತ್ತಾರೆ ಆದರೆ ಅವಶ್ಯ ವಾಗಿ ಜ್ಞಾನಸಾಗರ ತಂದೆಯೇ ಓದಿಸುತ್ತಿದ್ದಾರೆಂಬ ನಿಶ್ಚಯವಾಯಿತೆ! ಹಾ! ಕೇವಲ ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ, ಹೊರಗಡೆ ಹೋದರೆ ಸಮಾಪ್ತಿಯಾಗಿಬಿಡುತ್ತದೆ.

ಕೆಲವರಷ್ಟೇ ವಿರಳ ಪುರುಷಾರ್ಥ ಮಾಡುತ್ತಾರೆ. ಭಲೆ ಪರಸ್ಪರ ಸತ್ಸಂಗ ಮಾಡುತ್ತಾರೆ ಆದರೆ ಯಾರು ಮಾಡುತ್ತಾರೆಯೋ ಅವರು ನಿಶ್ಚಯಬುದ್ಧಿಯವರಲ್ಲ. ಅಂತಹವರಿಗೆ ಅರ್ಥಂಬರ್ಥ ಬ್ರಾಹ್ಮಣರೆಂದು ಹೇಳಲಾಗುತ್ತದೆ. ನಿಶ್ಚಯ ಮತ್ತು ಸಂಶಯ. ಈಗೀಗ ತಂದೆಯು ಓದಿಸುತ್ತಾರೆಂದು ಹೇಳುತ್ತಾರೆ, ಮತ್ತೆ ಇದು ಹೇಗಾಗಲು ಸಾಧ್ಯ ಎನ್ನುತ್ತಾರೆ. ಹಾ! ಪವಿತ್ರರಾಗುವುದು ಒಳ್ಳೆಯದು ಆದರೆ ಪವಿತ್ರತೆಯಲ್ಲಿರುವುದು ಬಹಳ ಪರಿಶ್ರಮವಾಗಿದೆ. ಮೊದಲಂತೂ ನಿಶ್ಚಯ ಬೇಕು. ಗದ್ಗದಿತರಾಗಿ ಬರೆಯಬೇಕು. ಹೇಗೆ ಬಂಧನದಲ್ಲಿರುವ ಗೋಪಿಕೆಯರು ಪತ್ರ ಬರೆಯುತ್ತಾರೆಯೋ ಹಾಗೆಯೇ ಬಂಧನವಿರದೇ ಇರುವವರೂ ಸಹ ಬರೆಯುವುದಿಲ್ಲ. ತಂದೆಯು ಬರೆಯುತ್ತಾರೆ- ಒಬ್ಬರನ್ನೂ ಸಹ ನಿಶ್ಚಯಬುದ್ಧಿಯವರನ್ನಾಗಿ ಮಾಡಿಲ್ಲ. ಹಾ! ಸಾಧಾರಣ ಪ್ರಜೆಗಳನ್ನು ಮಾಡಿದಿರಿ ಆದರೆ ವಾರಸುದಾರರನ್ನು ಮಾಡಲಿಲ್ಲ. ಒಬ್ಬರೂ ನಿಶ್ಚಯಬುದ್ಧಿಯವರಾಗಲಿಲ್ಲ. ನಿಶ್ಚಯಬುದ್ಧಿಯವರೇ ವಾರಸುದಾರರಾಗುತ್ತಾರೆ. ಯಾರಾದರೂ ಭಲೆ ನಿಶ್ಚಯಬುದ್ಧಿಯವರಾಗಿರುತ್ತಾರೆ. ಆದರೆ ಪೂರ್ಣ ಜ್ಞಾನವನ್ನು ತಿಳಿದುಕೊಳ್ಳದಿದ್ದರೆ ಅದೇ ಮನೆತನದಲ್ಲಿ ಹೋಗಿ ದಾಸ-ದಾಸಿಯರಾಗುತ್ತಾರೆ. ಮುಂದೆಹೋದಂತೆ ನಿಖರವಾಗಿ ಸಾಕ್ಷಾತ್ಕಾರವಾಗುವುದು. ನಾವು ದಾಸ-ದಾಸಿಯರು ಯಾವ ನಂಬರಿನಲ್ಲಾಗುತ್ತೇವೆಂದು ಗೊತ್ತಾಗಿಬಿಡುತ್ತದೆ ಆಗ ಬಹಳ ಪಶ್ಚಾತ್ತಾಪಪಡುತ್ತಾರೆ- ನಾವಂತೂ ಶ್ರೀಮತದಂತೆ ನಡೆಯಲಿಲ್ಲ ಆದ್ದರಿಂದ ಈ ಸ್ಥಿತಿಯಾಯಿತು. ಆದರೂ ಸಹ ಪ್ರತಿಯೊಂದು ಪರಿಸ್ಥಿತಿಯಲ್ಲಿ ಡ್ರಾಮಾ ಎಂದು ಹೇಳಲಾಗುತ್ತದೆ. ಡ್ರಾಮಾದಲ್ಲಿ ಇವರದು ಹೀಗೆಯೇ ಕಲ್ಪ-ಕಲ್ಪಾಂತರದ ಪಾತ್ರವಿದೆ. ಸಾಕ್ಷಾತ್ಕಾರವಾಗಲೇಬೇಕಾಗಿದೆ. ಅಂತ್ಯದಲ್ಲಿ ಫಲಿತಾಂಶವು ಹೊರ ಬರುತ್ತದೆ. ನಂತರ ಇದು ನಾಟಕದ ಪೂರ್ವನಿಶ್ಚಿತವಾಗಿದೆ, ಇದು ನಮ್ಮ ಅದೃಷ್ಟದಲ್ಲಿತ್ತು ಎಂದು ಹೇಳುತ್ತಾರೆ. ನಮ್ಮ ವಿದ್ಯೆಯ ಫಲಿತಾಂಶವು ಹೊರಬರುವುದು. ಇದಂತೂ ಅತಿದೊಡ್ಡ ಶಾಲೆಯಾಗಿದೆ. ಓದಿಸುವವರು ಒಬ್ಬರೇ ಆಗಿದ್ದಾರೆ, ವಿದ್ಯೆಯೂ ಒಂದೇ ಆಗಿದೆ. ಪರೀಕ್ಷೆಯು ಒಂದೇ ಆಗಿದೆ. ಶಿಕ್ಷಕರಿಗೆ ಗೊತ್ತಿರುತ್ತದೆ- ಈ ವಿದ್ಯಾರ್ಥಿಯು ಹೇಗಿದ್ದಾರೆ ಎಂದು. ಮುಂದೆ ಹೋದಂತೆ ಬಹಳಷ್ಟು ಗೊತ್ತಾಗಿಬಿಡುತ್ತದೆ. ಪದೇ-ಪದೇ ನೀವು ಧ್ಯಾನದಲ್ಲಿ ಹೋಗುತ್ತೀರಿ, ಹೇಗೆ ಪ್ರಾರಂಭದಲ್ಲಿ ಹೋಗುತ್ತಿದ್ದೀರಿ. ತಾವೂ ತಿಳಿದುಕೊಳ್ಳುತ್ತಿರುತ್ತೀರಿ, ತಂದೆಯೂ ತಿಳಿಸುತ್ತಿರುತ್ತಾರೆ- ನೀವು ಹುಡುಗಾಟಕ್ಕೆ ಮಾಡುತ್ತೀರಿ, ಶ್ರೀಮತದಂತೆ ನಡೆಯುವುದಿಲ್ಲ. ಹೀಗೆ ನಡೆಯುತ್ತಾ-ನಡೆಯುತ್ತಾ ಇದೇ ಅಭ್ಯಾಸವಾಗಿಬಿಡುತ್ತದೆ. ಭಲೆ ನೀವು ಕೇಳ- ಬಾಬಾ, ನಾವು ತಮ್ಮ ಶ್ರೀಮತದಂತೆ ನಡೆಯುತ್ತೇವೆಯೇ? ತಂದೆಯು ತಕ್ಷಣ ತಿಳಿಸಿಬಿಡುತ್ತಾರೆ- ನೀವು ನಡೆಯುವುದಿಲ್ಲ. ಆದ್ದರಿಂದ ನಿಮ್ಮ ಅದೃಷ್ಟವು ಹೀಗೆ ಕಾಣಿಸುತ್ತದೆ. ಈಗ ದೆಸೆಯು ಹಾಳಾಗಿದೆ, ಮುಂದೆ ಹೋದಂತೆ ತೆರೆಯಲೂಬಹುದೆಂದು ತಿಳಿಯಲಾಗುತ್ತದೆ. ಕೆಲವರು ಕಾಮದ ಹಗುರ ನಶೆಯಲ್ಲಿ ಬೀಳುತ್ತಾರೆ. ಭಾರತವು ಪಾವನವಾಗಿತ್ತು, ಶ್ರೇಷ್ಠಾಚಾರಿಯಾಗಿತ್ತು, ಅದೇ ಈಗ ಭ್ರಷ್ಟಾಚಾರಿಯಾಗಿದೆ. ಶ್ರೇಷ್ಠ ದೇವತೆಗಳ ಮಹಿಮೆಯಂತೂ ಇದೆಯಲ್ಲವೆ. ತಂದೆಯಂತೂ ತಿಳಿಸುತ್ತಾರೆ- ಮಕ್ಕಳೇ, ಇದು ಅಸುರೀ ಸಂಪ್ರದಾಯವಾಗಿದೆ. ನಾನು ದೈವೀಸಂಪ್ರದಾಯವನ್ನು ಸ್ಥಾಪನೆ ಮಾಡಲು ಬಂದಿದ್ದೇನೆ. ಈ ದೇವಿ-ದೇವತಾ ಧರ್ಮವು ಶ್ರೇಷ್ಠಾತಿ ಶ್ರೇಷ್ಠವಾಗಿದೆ. ತಂದೆಯು ಪತಿತ-ಪಾವನನಾಗಿದ್ದಾರೆ ಆದರೆ ಮನುಷ್ಯರು ಏನೂ ತಿಳಿದುಕೊಂಡಿಲ್ಲ. ಯಾರೆಲ್ಲಾ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆಯೋ ಅವರು ಅವಶ್ಯವಾಗಿ ಪವಿತ್ರರಾಗುತ್ತಾರೆ. ಪ್ರತಿಯೊಂದು ಮಾತಿನಲ್ಲಿ ಒಳ್ಳೆಯವರು ಮತ್ತು ಕೆಟ್ಟವರಿರುತ್ತಾರೆ. ಕಡಿಮೆ ಅದೃಷ್ಟಶಾಲಿಗಳು ಮತ್ತು ಒಳ್ಳೆಯ ಅದೃಷ್ಟಶಾಲಿಗಳಿರುತ್ತಾರೆ. ಈಗ ಈ ರಾವಣರಾಜ್ಯವು ಸಮಾಪ್ತಿಯಾಗಿದೆ. ಈ ರಾವಣನಗರಿಗೆ ಬೆಂಕಿ ಬೀಳಲಿದೆ. ನೀವು ರಾಮನ ಸೈನ್ಯದಲ್ಲಿ ಕುಳಿತ್ತಿದ್ದೀರಿ. ಯಾರು ಈ ಧರ್ಮದವರಿರುತ್ತಾರೆಯೋ ಅವರು ತಿಳಿಯುತ್ತಾ ಹೋಗುತ್ತಾರೆ. ನಂಬರ್‌ವಾರ್ ತಿಳಿಯುತ್ತಾರೆ. ಕೆಲವರಿಗೆ

ಜನಕನ ತರಹ ಒಂದು ಬಾಣವು ನಾಟದರೆ ಸಾಕು ಸಮರ್ಪಿತರಾಗಿಬಿಡುತ್ತಾರೆ. ಅವರು ಯಾವುದೇ ನೆಪವನ್ನು ಹೇಳುವುದಿಲ್ಲ. ಇದರಲ್ಲಿ ನೆಪ ನಡೆಯುವುದಿಲ್ಲ ಆದರೆ ಮಾಯೆಯ ಬಿರುಗಾಳಿಗಳೂ ಸಹ ಬಹಳ ಬರುತ್ತವೆ. ನಾವು ಈಶ್ವರೀಯ ಸಂತಾನರಾಗಿದ್ದೇವೆ ಎಂಬ ತಮ್ಮ ಮನೆತನವನ್ನೇ ಮರೆಸಿಬಿಡುತ್ತವೆ ಆದ್ದರಿಂದ ಮಕ್ಕಳು ಬಹಳ ಮಧುರರಾಗಬೇಕು. ಅಂಶಮಾತ್ರವೂ ಸಹ ಕಾಮದ ನಶೆಯಿರಬಾರದು. ಕಾಮವು ದೊಡ್ಡ ಮಹಾಶತ್ರುವಾಗಿದೆ. ಇದೇ ಎಲ್ಲದಕ್ಕಿಂತ ಬಹಳ ದೊಡ್ಡ ಪರೀಕ್ಷೆಯಾಗಿದೆ. ತಂದೆಯೇ ಹೇಳುತ್ತಾರೆ- ಮಕ್ಕಳೇ, ಒಟ್ಟಿಗೆ ಇದ್ದು ಪವಿತ್ರರಾಗಿ ತೋರಿಸಿ. ತಂದೆಯು ಮಕ್ಕಳ ಸ್ಥಿತಿಯನ್ನು ತಿಳಿದುಕೊಂಡಿದ್ದಾರೆ. ನಿಶ್ಚಯಬುದ್ಧಿಯವರು ತಂದೆಗೆ ಬಾಬಾ, ನಾನು ತಮ್ಮನ್ನು ನೆನಪು ಮಾಡುತ್ತೇನೆ, ತಮ್ಮ ಸೇವೆ ಮಾಡುತ್ತೇನೆಂದು ತನ್ನ ಸಮಾಚಾರವನ್ನು ತಿಳಿಸುತ್ತಾರೆ. ಸರ್ವೀಸಿನ ಸಮಾಚಾರವನ್ನು ಬರೆಯಬೇಕು ಆಗಲೇ ವಿಶ್ವಾಸವನ್ನಿಡುತ್ತೇನೆ. ಸರ್ವೀಸಿನ ಸಾಕ್ಷಿಯನ್ನು ತೋರಿಸಬೇಕು. ಆಗಲೇ ತಂದೆಗೆ ಇವರಲ್ಲಿ ಒಳ್ಳೆಯ ಭರವಸೆಯು ಕಂಡುಬರುತ್ತದೆ ಎಂದು ತಿಳಿಯುತ್ತಾರೆ ಮತ್ತು ಇದನ್ನೂ ಸಹ ತಿಳಿಯಬೇಕು- ತಂದೆಯು ಒಂಟಿಯಾಗಿದ್ದಾರೆ, ನಾವು ಮಕ್ಕಳು ಅನೇಕರಿದ್ದೇವೆ. ಆದರೆ ತಂದೆಗೆ ಪ್ರತಿನಿತ್ಯ ಪ್ರತ್ಯುತ್ತರ ಕೊಡಬೇಕಾಗುತ್ತದೆ ಎಂದಲ್ಲ. ತಂದೆಯು ಬಡವರ ಬಂಧುವಾಗಿದ್ದಾರೆ. ದಾನವನ್ನು ಬಡವರಿಗೆ ಕೊಡಲಾಗುತ್ತದೆ, ಈ ಭಾರತಖಂಡವು ಬಡರಾಷ್ಟ್ರವಾಗಿದೆ. ಭಾರತವೇ ಸಾಹುಕಾರನಿಂದ ಬಡರಾಷ್ಟ್ರವಾಗಿದೆ. ಇದು ಯಾರಿಗೂ ಗೊತ್ತಾಗುವುದೇ ಇಲ್ಲ. ಈ ಭಾರತವೇ ಅವಿನಾಶಿ ಖಂಡವಾಗಿದೆ, ಎಲ್ಲ ಭಗವಂತನು ಅವತರಿ ಸುತ್ತಾರೆ. ಭಾರತವು ಚಿನ್ನದ ಪಕ್ಷಿಯಾಗಿತ್ತು ಅರ್ಥಾತ್ ಸರ್ವಸುಖಗಳ ಭಂಡಾರವಾಗಿತ್ತು, ಯಾವ ಸುಖ ಧಾಮಕ್ಕೆ ಹೋಗುವುದಕ್ಕಾಗಿ ನಾವೆಲ್ಲಾ ಪುರುಷಾರ್ಥ ಮಾಡುತ್ತಿದ್ದೇವೆ. ಒಳ್ಳೆಯದು- ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾವುದೇ ನೆಪವನ್ನು ಹೇಳದೆ ತಂದೆಯ ಶ್ರೀಮತದಂತೆ ನಡೆಯುತ್ತಿರಬೇಕಾಗಿದೆ. ಸರ್ವೀಸಿನ ಸಾಕ್ಷಿ ಕೊಡಬೇಕಾಗಿದೆ.
2. ನಾವು ಈಶ್ವರೀಯ ಸಂತಾನರಾಗಿದ್ದೇವೆ, ನಮ್ಮದು ಶ್ರೇಷ್ಠಾತಿಶ್ರೇಷ್ಠ ಮನೆತನವಾಗಿದೆ ಎಂಬುದನ್ನು ಮರೆಯಬಾರದು. ನಿಶ್ಚಯಬುದ್ಧಿಯವರಾಗಬೇಕು ಮತ್ತು ಅನ್ಯರನ್ನು ಮಾಡಬೇಕಾಗಿದೆ.

ವರದಾನ :- ಹಾರುವ ಕಲೆಯ ವರದಾನದ ಮೂಲಕ ಸದಾ ಮುಂದುವರೆಯುವ ಸರ್ವ ಬಂಧನ ಮುಕ್ತ ಭವ.

ತಂದೆಗೆ ಮಕ್ಕಳಾಗುವುದು ಎಂದರೆ ಹಾರುವಕಲೆಯ ವರದಾನಿಗಳಾಗುವುದು. ಈ ವರದಾನವನ್ನು ಜೀವನದಲ್ಲಿ ತರುವುದರಿಂದ ಎಂದೂ ಯಾವುದೇ ಮಾತಿನಲ್ಲಿ ಹಿನ್ನೆಡೆಯಾಗುವುದಿಲ್ಲ. ಮುಂದುವರೆಯುತ್ತಲೇ ಇರುವಿರಿ. ಸರ್ವ ಶಕ್ತಿವಂತ ತಂದೆಯ ಜೊತೆಯಿದ್ದಾಗ ಪ್ರತೀ ಹೆಜ್ಜೆಯಲ್ಲಿ ಮುನ್ನಡೆಯುತ್ತದೆ. ಸ್ವಯಂನಲ್ಲೂ ಸದಾ ಸಂಪನ್ನ ಮತ್ತು ಅನ್ಯರನ್ನೂ ಸಂಪನ್ನ ಮಾಡುವಂತಹ ಸೇವೆ ಮಾಡುತ್ತಾರೆ. ಅವರು ಯಾವುದೇ ಪ್ರಕಾರದ ಅಡ್ಡಿಯಲ್ಲಿ ತನ್ನ ನಡೆಯನ್ನು ನಿಲ್ಲಿಸುವುದಿಲ್ಲ. ಈ ರೀತಿ ವರದಾನಿ ಮಕ್ಕಳು ಯಾರದೇ ಬಂಧನದಲ್ಲಿ ಬರುವುದಿಲ್ಲ. ಸರ್ವಬಂಧನಗಳಿಂದ ಮುಕ್ತರಾಗಿಬಿಡುತ್ತಾರೆ.

ಸ್ಲೋಗನ್ :- ಯಾರ ಬಳಿ ಸರ್ವ ಶಕ್ತಿಗಳ ಸ್ವಾಕ್ ಇರುತ್ತದೆ,
ಪ್ರಕೃತಿ ಅವರ ದಾಸಿಯಾಗಿರುತ್ತದೆ.